



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೧ Part - I	ಬೆಂಗಳೂರು, ಬುಧವಾರ, ೨೮, ಡಿಸೆಂಬರ್, ೨೦೨೨(ಪುಷ್ಯ, ೦೭, ಶಕವರ್ಷ, ೧೯೪೪) BENGALURU, WEDNESDAY, 28, DECEMBER, 2022(PUSHYA, 07, SHAKAVARSHA, 1944)	ಸಂ. ೬೧೭ No. 617
---------------------	--	--------------------

ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ರಾಜ್ಯ ಸಿವಿಲ್ ಸೇವೆಗಳಲ್ಲಿನ ನಿರ್ದಿಷ್ಟಪಡಿಸಿದ ಹಂತದವರೆಗಿನ ಹುದ್ದೆಗಳಿಗೆ ಮಾಡುವ ಮುಂಬಡ್ತಿಯಲ್ಲಿ ಭಾರತ ಸಂವಿಧಾನದ ಅನುಚ್ಛೇದ 16(4ಎ)ರನ್ವಯ ಮೀಸಲಾತಿ ಕಲ್ಪಿಸುವ ಬಗ್ಗೆ.

ಓದಲಾಗಿದೆ:

- (1) ದಿನಾಂಕ: 27.04.1978ರ ಸರ್ಕಾರದ ಆದೇಶ ಸಂಖ್ಯೆ: ಡಿಪಿಎಆರ್ 29 ಎಸ್ ಬಿಸಿ 77.
- (2) ದಿನಾಂಕ: 30.08.1979ರ ಸರ್ಕಾರದ ಆದೇಶ ಸಂಖ್ಯೆ: ಡಿಪಿಎಆರ್ 22 ಎಸ್ ಬಿಸಿ 79.
- (3) ದಿನಾಂಕ: 23.10.2022ರ ಸರ್ಕಾರದ ಅಧಿಸೂಚನೆ ಸಂಖ್ಯೆ: ಸಂವ್ಯ ಶಾಇ 29 ಶಾಸನ 2022.
- (4) ದಿನಾಂಕ: 31.10.2022ರ ಅಧಿಸೂಚನೆ ಸಂಖ್ಯೆ: ಸಕಇ 84 ಎಸ್‌ಟಿಪಿ 2021.

ಪ್ರಸ್ತಾವನೆ :

ಮೇಲೆ (1) ರಲ್ಲಿ ಓದಲಾದ ದಿನಾಂಕ: 27.04.1978ರ ಸರ್ಕಾರದ ಆದೇಶದಲ್ಲಿ, ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಮತ್ತು ಸರ್ಕಾರದ ಅಧೀನದಲ್ಲಿ ಬರುವ ಅಂಗಸಂಸ್ಥೆಗಳಲ್ಲಿನ ನಿರ್ದಿಷ್ಟಪಡಿಸಿದ ಹಂತದವರೆಗಿನ ಹುದ್ದೆಗಳಿಗೆ ಮಾಡುವ ಮುಂಬಡ್ತಿಯಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಕ್ಕೆ ಸೇರಿದವರಿಗೆ ಕ್ರಮವಾಗಿ ಶೇಕಡ 15ರಷ್ಟು ಮತ್ತು ಶೇಕಡ 3ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿರುತ್ತದೆ. ಈ ಮೀಸಲಾತಿಯು ಆಯಾಯ ಇಲಾಖೆಯಲ್ಲಿನ ಗ್ರೂಪ್-ಎ(ಕಿರಿಯ ಶ್ರೇಣಿ) ವೃಂದದವರೆಗಿನ (ಆ ವೃಂದವೂ ಒಳಗೊಂಡಂತೆ) ಎಲ್ಲಾ ವೃಂದಗಳಲ್ಲಿನ ಹುದ್ದೆಗಳಿಗೆ ಅನ್ವಯವಾಗುತ್ತದೆ. ಈ ಮೀಸಲಾತಿಯನ್ನು ಜಾರಿಗೊಳಿಸಲು ಮೇಲೆ (1)ರಲ್ಲಿ ಓದಲಾದ ದಿನಾಂಕ: 27.04.1978ರ ಆದೇಶದ ಅನುಬಂಧದಲ್ಲಿ 33 ಬಿಂದುಗಳ ಒಂದು ರೋಸ್ಟರ್ ನ್ನು ನಿಗದಿಪಡಿಸಲಾಗಿರುತ್ತದೆ. ಮೇಲೆ (2) ರಲ್ಲಿ ಓದಲಾದ ದಿನಾಂಕ: 30.08.1979ರ ಸರ್ಕಾರದ ಆದೇಶದಲ್ಲಿ, ದಿನಾಂಕ: 27.04.78ರ ಆದೇಶದಲ್ಲಿ ನಿಗದಿಪಡಿಸಲಾಗಿದ್ದ ರೋಸ್ಟರನ್ನು ಪರಿಷ್ಕರಿಸಿ, ಪರಿಷ್ಕರಿಸಿದ ರೋಸ್ಟರನ್ನು ನಿಗದಿಪಡಿಸಲಾಗಿರುತ್ತದೆ. ಸದರಿ ರೋಸ್ಟರಿನಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗಾಗಿ ನಿಗದಿಪಡಿಸಿದ ಮೀಸಲಾತಿ ಪ್ರಮಾಣಕ್ಕೆ ಅನುಗುಣವಾಗಿ ಮುಂಬಡ್ತಿಯಿಂದ ಭರ್ತಿ ಮಾಡಬೇಕಾದ ರಿಕ್ತಸ್ಥಾನಗಳಿಗೆ ಬಿಂದುಗಳನ್ನು ಗೊತ್ತು ಪಡಿಸಲಾಗಿರುತ್ತದೆ.

2. ಮೇಲೆ (3) ರಲ್ಲಿ ಓದಲಾದ ದಿನಾಂಕ: 23.10.2022ರ ಸರ್ಕಾರದ ಅಧಿಸೂಚನೆಯಲ್ಲಿ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಅಧ್ಯಾದೇಶ, 2022ನ್ನು ಹೊರಡಿಸಲಾಗಿರುತ್ತದೆ. ಮೇಲೆ (4) ರಲ್ಲಿ ಓದಲಾದ ದಿನಾಂಕ: 31.10.2022 ರ ಅಧಿಸೂಚನೆ ಸಂಖ್ಯೆ: ಸಕಇ 84 ಎಸ್ ಟಿ ಪಿ 2021ರಲ್ಲಿ, ಸದರಿ ಅಧ್ಯಾದೇಶದ 1ನೇ ಪ್ರಕರಣದ (2) ನೇ ಉಪಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಅಧ್ಯಾದೇಶದಲ್ಲಿನ ಎಲ್ಲಾ ಉಪಬಂಧಗಳು ದಿನಾಂಕ: 01.11.2022 ರಿಂದ ಜಾರಿಗೆ ಬರತಕ್ಕದ್ದೆಂದು ಗೊತ್ತುಪಡಿಸಲಾಗಿರುತ್ತದೆ.

3. 2022ರ ಸದರಿ ಅಧ್ಯಾದೇಶದ 4ನೇ ಪ್ರಕರಣದಲ್ಲಿ, ಅನುಸೂಚಿತ ಜಾತಿಗಳಿಗೆ ಮತ್ತು ಅನುಸೂಚಿತ ಪಂಗಡಗಳಿಗೆ ಸೇರಿದ ವ್ಯಕ್ತಿಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವುದನ್ನು ಗಮನದಲ್ಲಿರಿಸಿಕೊಂಡು ಅನುಸೂಚಿತ ಜಾತಿಗಳಿಗೆ ಮತ್ತು ಅನುಸೂಚಿತ ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗಾಗಿ ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಿಗೆ ಸಂಬಂಧಿಸಿದಂತೆ ಮೀಸಲಾತಿಯನ್ನು ಶೇಕಡ 15 ರಿಂದ ಶೇಕಡ 17ರಷ್ಟಕ್ಕೆ ಹಾಗೂ ಶೇಕಡ 3 ರಿಂದ ಶೇಕಡ 7ರಷ್ಟಕ್ಕೆ ಅನುಕ್ರಮವಾಗಿ ಹೆಚ್ಚಿಸಲಾಗಿರುತ್ತದೆ.

4. ಮೇಲೆ ವಿವರಿಸಿದ ಸಂದರ್ಭಗಳ ಹಿನ್ನೆಲೆಯಲ್ಲಿ, ಮೇಲೆ (2)ರಲ್ಲಿ ಓದಲಾದ ದಿನಾಂಕ: 30.08.1979ರ ಸರ್ಕಾರದ ಆದೇಶದ ಅನುಬಂಧದಲ್ಲಿ ನಿಗದಿಪಡಿಸಿರುವ ರೋಸ್ಟರನ್ನು ಮಾರ್ಪಡಿಸುವ ಸಂದರ್ಭ ಒದಗಿ ಬಂದಿರುತ್ತದೆ. ಅದರಂತೆ, ಈ ಕೆಳಕಂಡ ಆದೇಶ.

ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 02 ಸೆಹಿಮ 2022, ಬೆಂಗಳೂರು, ದಿನಾಂಕ:28.12.2022

5. ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ, ಮೇಲೆ (3)ರಲ್ಲಿ ಓದಲಾದ ದಿನಾಂಕ: 23.10.2022ರ ಅಧಿಸೂಚನೆಯಲ್ಲಿ ಹೊರಡಿಸಲಾದ ಅಧ್ಯಾದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ನೇಮಕಾತಿಯಲ್ಲಿ ನಿಗದಿಪಡಿಸಲಾದ ಹೆಚ್ಚಿನ ಮೀಸಲಾತಿ ಪ್ರಮಾಣಕ್ಕೆ ಅನುಗುಣವಾಗಿ ಮುಂಬಡ್ತಿಯ ಮುಖಾಂತರ ಭರ್ತಿ ಮಾಡಬೇಕಾದ ರಿಕ್ತಸ್ಥಾನಗಳಿಗೆ ಬಿಂದುಗಳನ್ನು ಗುರುತಿಸಿ, ಮೇಲಿನ (2) ರಲ್ಲಿ ಓದಲಾದ ದಿನಾಂಕ: 30.08.1979ರ ಸರ್ಕಾರದ ಆದೇಶದ ಅನುಬಂಧದಲ್ಲಿನ 33 ಬಿಂದುಗಳ ರೋಸ್ಟರನ್ನು ಈ ಆದೇಶದ ಅನುಬಂಧದಲ್ಲಿರುವ ಪರಿಷ್ಕೃತ ರೋಸ್ಟರಿಂದ ಪ್ರತಿಸ್ಥಾಪಿಸಲಾಗಿದೆ.

6. ಉಳಿದಂತೆ, ಮೇಲೆ (1) ಮತ್ತು (2) ರಲ್ಲಿ ಓದಲಾದ ದಿನಾಂಕ: 27.04.1978 ಮತ್ತು ದಿನಾಂಕ: 30.08.1979ರ ಆದೇಶಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಈ ಆದೇಶವು ತಕ್ಷಣದಿಂದ ಜಾರಿಗೆ ಬರುತ್ತದೆ. ಈ ಸರ್ಕಾರಿ ಆದೇಶವನ್ನು ಹೊರಡಿಸಿದ ನಂತರ ಮೀಸಲಾತಿ ಅನ್ವಯವಾಗುವ ವೃಂದಗಳಿಗೆ ಮುಂಬಡ್ತಿ ನೀಡುವಾಗ ಈ ಆದೇಶಕ್ಕೆ ಲಗತ್ತಿಸಿರುವ ರೋಸ್ಟರಿನ ಒಂದನೇ ಬಿಂದುವಿನಿಂದ ಪ್ರಾರಂಭಿಸತಕ್ಕದ್ದು.

ಕರ್ನಾಟಕ ರಾಜ್ಯ ಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ

(ವೀರಭದ್ರ)

ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ,
(ಸೇವಾ ನಿಯಮಗಳು-1)

ಅನುಬಂಧ

01	ಪ.ಜಾ.	26	ಮೀಸಲು ರಹಿತ	51	ಮೀಸಲು ರಹಿತ	76	ಪ.ಜಾ.
02	ಪ.ಪಂ	27	ಪ.ಜಾ.	52	ಮೀಸಲು ರಹಿತ	77	ಮೀಸಲು ರಹಿತ
03	ಮೀಸಲು ರಹಿತ	28	ಮೀಸಲು ರಹಿತ	53	ಮೀಸಲು ರಹಿತ	78	ಮೀಸಲು ರಹಿತ
04	ಮೀಸಲು ರಹಿತ	29	ಮೀಸಲು ರಹಿತ	54	ಪ.ಜಾ.	79	ಮೀಸಲು ರಹಿತ
05	ಮೀಸಲು ರಹಿತ	30	ಮೀಸಲು ರಹಿತ	55	ಮೀಸಲು ರಹಿತ	80	ಪ.ಜಾ.
06	ಮೀಸಲು ರಹಿತ	31	ಮೀಸಲು ರಹಿತ	56	ಮೀಸಲು ರಹಿತ	81	ಮೀಸಲು ರಹಿತ
07	ಪ.ಜಾ.	32	ಮೀಸಲು ರಹಿತ	57	ಮೀಸಲು ರಹಿತ	82	ಮೀಸಲು ರಹಿತ
08	ಮೀಸಲು ರಹಿತ	33	ಮೀಸಲು ರಹಿತ	58	ಮೀಸಲು ರಹಿತ	83	ಪ.ಪಂ
09	ಮೀಸಲು ರಹಿತ	34	ಪ.ಜಾ.	59	ಮೀಸಲು ರಹಿತ	84	ಮೀಸಲು ರಹಿತ
10	ಮೀಸಲು ರಹಿತ	35	ಪ.ಪಂ.	60	ಪ.ಜಾ.	85	ಮೀಸಲು ರಹಿತ
11	ಮೀಸಲು ರಹಿತ	36	ಮೀಸಲು ರಹಿತ	61	ಮೀಸಲು ರಹಿತ	86	ಮೀಸಲು ರಹಿತ
12	ಮೀಸಲು ರಹಿತ	37	ಮೀಸಲು ರಹಿತ	62	ಮೀಸಲು ರಹಿತ	87	ಪ.ಜಾ.
13	ಮೀಸಲು ರಹಿತ	38	ಮೀಸಲು ರಹಿತ	63	ಮೀಸಲು ರಹಿತ	88	ಮೀಸಲು ರಹಿತ
14	ಪ.ಜಾ.	39	ಮೀಸಲು ರಹಿತ	64	ಮೀಸಲು ರಹಿತ	89	ಮೀಸಲು ರಹಿತ
15	ಮೀಸಲು ರಹಿತ	40	ಪ.ಜಾ.	65	ಮೀಸಲು ರಹಿತ	90	ಮೀಸಲು ರಹಿತ
16	ಮೀಸಲು ರಹಿತ	41	ಮೀಸಲು ರಹಿತ	66	ಮೀಸಲು ರಹಿತ	91	ಮೀಸಲು ರಹಿತ
17	ಪ.ಪಂ.	42	ಮೀಸಲು ರಹಿತ	67	ಪ.ಜಾ.	92	ಮೀಸಲು ರಹಿತ
18	ಮೀಸಲು ರಹಿತ	43	ಮೀಸಲು ರಹಿತ	68	ಪ.ಪಂ.	93	ಪ.ಜಾ.
19	ಮೀಸಲು ರಹಿತ	44	ಮೀಸಲು ರಹಿತ	69	ಮೀಸಲು ರಹಿತ	94	ಮೀಸಲು ರಹಿತ
20	ಮೀಸಲು ರಹಿತ	45	ಮೀಸಲು ರಹಿತ	70	ಮೀಸಲು ರಹಿತ	95	ಮೀಸಲು ರಹಿತ
21	ಪ.ಜಾ.	46	ಮೀಸಲು ರಹಿತ	71	ಮೀಸಲು ರಹಿತ	96	ಮೀಸಲು ರಹಿತ
22	ಮೀಸಲು ರಹಿತ	47	ಪ.ಜಾ.	72	ಮೀಸಲು ರಹಿತ	97	ಮೀಸಲು ರಹಿತ
23	ಮೀಸಲು ರಹಿತ	48	ಮೀಸಲು ರಹಿತ	73	ಪ.ಜಾ.	98	ಪ.ಪಂ.
24	ಮೀಸಲು ರಹಿತ	49	ಪ.ಪಂ.	74	ಮೀಸಲು ರಹಿತ	99	ಮೀಸಲು ರಹಿತ
25	ಪ.ಜಾ.	50	ಮೀಸಲು ರಹಿತ	75	ಮೀಸಲು ರಹಿತ	100	ಮೀಸಲು ರಹಿತ